



May 24, 2021

To

BSE Limited Department of Corporate Services Listing Department P J Towers, Dalal Street, Mumbai - 400001 <i>Scrip Code: 542367</i>	National Stock Exchange of India Limited Listing Department, Exchange Plaza, Plot no. C/1, G Block, Bandra-Kurla Complex, Bandra (E), Mumbai - 400051 <i>Scrip Symbol: XELPMOC</i>
--	--

Dear Sir/Madam,

Sub: Intimation under Regulation 30 and Regulation 47(3) of SEBI (Listing Obligations and Disclosure Requirements) Regulations, 2015 (“Listing Regulations”)

In accordance with Regulation 30 and Regulation 47(3) of Listing Regulations, please find enclosed herewith copy of advertisements giving information of the financial results as specified in Regulation 33 of Listing Regulations.

The above mentioned advertisement is published in Financial Express (English Newspaper) & Hosadigantha (Kannada Newspaper) on May 23, 2021.

The same has also been uploaded on the Company’s website which may be viewed at <https://www.xelpmoc.in/investorrelations>.

Kindly take the same on record.

Thanking you,

Yours truly,

For Xelpmoc Design and Tech Limited

Vaishali Kondbhar
Company Secretary
Encl: As above

XELPMOC DESIGN AND TECH LIMITED

Regd & Corp Address: #17, 4th Floor, Agies Building, 1st A Cross, 5th Block, Koramangala, Bengaluru – 560034
Phone number: 080 4370 8360 | Website: www.xelpmoc.in | Email: vaishali.kondbhar@xelpmoc.in
CIN NO: L72200KA2015PLC082873 | GST NO: 29AAACX1880G1Z5



NOTICE

Declaration of Dividend:

Notice is hereby given that the Board of Directors of IDFC AMC Trustee Company Limited (Trustee to IDFC Mutual Fund) has approved the declaration of the following dividend under the Income Distribution cum capital withdrawal option (IDCW Option) of the Scheme(s)/ Plan(s), subject to availability of *distributable surplus, with the Record Date as *Friday, May 28, 2021.

Scheme(s) Name	Plan(s)	Option(s)	Quantum of Dividend* (Rs. per Unit)	NAV (in Rs.) Per Unit as on May 21, 2021
IDFC Arbitrage Fund	Regular	Monthly IDCW	0.0215	12.8745
IDFC Arbitrage Fund	Direct	Monthly IDCW	0.0225	13.4961
IDFC Equity Savings Fund	Regular	Monthly IDCW	0.03	13.69
IDFC Equity Savings Fund	Direct	Monthly IDCW	0.04	14.54
IDFC Regular Savings Fund	Regular	IDCW	0.0338	13.5788
IDFC Regular Savings Fund	Direct	IDCW	0.0370	14.8517
IDFC Bond Fund - Medium Term Plan	Regular	Bi - Monthly IDCW	0.0714	11.9223
IDFC Bond Fund - Medium Term Plan	Direct	Bi - Monthly IDCW	0.0991	12.3043

Face Value per unit is Rs. 10/-.

* TDS and other statutory levies (if any) shall be levied on the amount received by the investor. Considering the volatile nature of markets, Trustee reserves the right to restrict the quantum of dividend upto the per unit distributable surplus available on the Record Date in case of fall in market.

If in any case the Record Date falls on a non-business day, the immediately following business day shall be deemed to be the Record Date.

All investors whose names appear in the register of unit holders of the Scheme(s)/Plan(s)/Option(s) as on the close of the record date will be eligible to receive the dividend.

Pursuant to the payment of dividend, NAV of the Scheme(s)/Plan(s)/Option(s) will fall to the extent of payout and statutory levy (if any).

Date: May 22, 2021

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.



Notice is hereby given pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015 that a Meeting of the Board of Directors of the Company will be held on Monday, the 31st May 2021 to consider and take on record Standalone and Consolidated Audited Financial Results of the Company for the quarter and year ended 31st March 2021 and recommendation of dividend if any, for the financial year ended 31st March 2021.

This intimation is available on the website of the Company, www.nelcast.com and also on the website of the Stock Exchanges, www.bseindia.com and www.nseindia.com.

For NELCAST LTD.
(S.K. SIVAKUMAR)
Company Secretary
Place: Gudur
Date: 22nd May 2021.

GRP Limited
(CIN : L25191G1974PLC002555)
Registered Office : Plot No.8, GIDC Estate, Ankleshwar - 393 002 Dist. Bharuch, Gujarat
Tel no.: 022 67082600 / 2500, Fax: 022 67082599, e-mail id : investor.relations@grpweb.com, website: www.grpweb.com

EXTRACT OF AUDITED FINANCIAL RESULTS FOR THE QUARTER & YEAR ENDED 31st MARCH, 2021
(₹ in Lakhs)

Sr No.	Particulars	Standalone		Consolidated			
		Quarter ended		Year ended			
		31-03-2021	31-03-2020	31-03-2021	31-03-2020		
1	Total Income from Operation (Net)	8,822.01	7,941.69	27,952.18	8,833.40	7,944.36	27,977.32
2	Net Profit / (Loss) for the period (before Tax, Exceptional and/or Extraordinary items)	466.76	(233.80)	68.07	466.78	(232.04)	73.55
3	Net Profit / (Loss) for the period before tax (after Exceptional and/or Extraordinary items)	466.76	(233.80)	68.07	466.78	(232.04)	73.55
4	Net Profit / (Loss) for the period after tax (after Exceptional and/or Extraordinary items)	471.49	(137.84)	163.66	470.86	(136.92)	166.91
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	715.31	(331.03)	434.11	715.32	(332.54)	438.39
6	Equity Share Capital	133.33	133.33	133.33	133.33	133.33	133.33
7	Other Equity (excluding Revaluation Reserve) as shown in the Audited Balance Sheet of the previous year	-	-	13,425.51	-	-	13,024.76
8	Earnings Per Share (of ₹ 10/- each) [for continuing and discontinued operations] (Not Annualised)						
	1. Basic : (in ₹)	35.36	(10.34)	12.27	35.32	(10.27)	12.52
	2. Diluted : (in ₹)	35.36	(10.34)	12.27	35.32	(10.27)	12.52

Notes:
1 The above is an extract of the detailed format of Quarterly/ Year ended Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly/ Year ended Financial Results are available on the Stock Exchange websites (www.nseindia.com & www.bseindia.com) and on the Company's website (www.grpweb.com).
2 The above results have been reviewed by the Audit committee and approved by the Board of Directors at their meeting held on 21st May, 2021.
3 Figures for the previous period are regrouped/reclassified wherever necessary, to make them comparable.

FOR GRP LIMITED
HARSH GANDHI
JOINT MANAGING DIRECTOR

Place : Mumbai
Date : 21st May, 2021

CCL Products (India) Limited
Registered Office : Duggirala, Guntur District, Andhra Pradesh - 522 330.
CIN No. L15110AP1961PLC000874

Extract of Audited Consolidated financial results for the Quarter Ended 31.03.2021
(₹ in Lakhs)

Particulars	Consolidated		
	Quarter ended		Year ended
	31.03.2021	31.03.2021	31.03.2020
Total income	33,454.78	1,24,587.20	26,746.07
Net Profit (before Tax, Exceptional and/or Extraordinary items)	7,178.45	23,478.30	5,767.46
Net Profit before tax (after Exceptional and/or Extraordinary items)	7,178.45	23,478.30	5,767.46
Net Profit after tax (after Exceptional and/or Extraordinary items)	4,920.31	18,226.16	4,219.58
Total Comprehensive Income [Comprising Profit after tax and Other Comprehensive Income (after tax)]	4,988.64	18,550.81	4,856.88
Paid up Equity Share Capital (₹2/- Per Equity Share)	2,660.56	2,660.56	2,660.56
Reserves (excluding Revaluation Reserve as shown in the Balance Sheet)		1,06,069.21	
Earnings Per Share (of ₹ 2/- each) (Not Annualised):			
a) Basic	3.70	13.70	3.17
b) Diluted	3.70	13.70	3.17

1) The above Financial results as recommended by the Audit Committee were considered and approved by the Board of Directors at their meeting held on 21st May, 2021.

2) Key data relating to Standalone audited financial results of CCL Products (India) Limited is as under:

Particulars	Quarter ended		
	31.03.2021	31.03.2021	31.03.2020
	Audited	Audited	Audited
Total income (Rs.in Lakhs)	29,088.82	86,157.18	24,534.65
Profit before tax (Rs.in Lakhs)	12,221.23	21,042.01	11,148.26
Profit after tax (Rs.in Lakhs)	10,042.32	15,868.95	9,644.58
Total comprehensive income after tax (Rs.in Lakhs)	10,157.31	16,257.34	9,241.30

Note : The above is an extract of the detailed format of Quarterly Financial Results filed with the Stock Exchange under Regulations 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on company's website at www.cclproducts.com and the stock exchange's websites, www.nseindia.com and www.bseindia.com.

By and on behalf of the Board
Sd/-
Challa Rajendra Prasad
Executive Chairman
Place: Hyderabad
Date : 21-05-2021

VIMTA LABS LIMITED
Plot Nos. 141/2 & 142, IDA, Phase - II, Cherlapally, Hyderabad - 500 051
CIN : L24110TG1990PLC011977

INFORMATION REGARDING 31st ANNUAL GENERAL MEETING TO BE HELD THROUGH VIDEO CONFERRING (VC) / OTHER AUDIO VISUAL MEANS (OAVM)

Shareholders may note that the 31st Annual General Meeting (AGM) of the Company will be held through VC/OAVM on Monday, 5th day of July 2021 at 10:00 A.M in compliance with all the applicable provisions of the Companies Act, 2013 and rules issued thereunder and the Securities and Exchange Board of India (SEBI) (Listing Obligations and Disclosure Requirements) Regulations, 2015 read with the Ministry of Corporate Affairs (MCA) General Circular No. 20/2020 dated 5th May 2020 read with circular nos. 14/2020, 17/2020 and 02/2021 dated 8th April 2020, 13th April 2020 and 13th January 2021, respectively (collectively referred to as "MCA Circulars") and other applicable circulars issued by the MCA, SEBI and Government of India, to transact the business that will be set forth in the Notice of the AGM.

In compliance with the above circulars, the electronic copies of the Notice of the 31st AGM and Annual Report for the Financial Year 2020-2021 will be sent to all the shareholders whose email addresses are registered with the Company/ Depository Participant. The Notice of the 31st AGM and Annual Report for the Financial Year 2020-2021 will also be available on the Company's website www.vimta.com and on the website of Central Depository Services (India) Limited at www.evotingindia.com.

Manner of registering/updating email Address:

- Shareholders holding shares in physical mode and who have not registered/ updated their email address with the Company are requested to register / update their email addresses by sending a request letter to the Registrar and Transfer Agents of the Company, CL Securities Limited (Unit: Vimta Labs Limited) Address: 214, Raghava Ratna Towers Chirag Ali Lane, Abids Hyderabad -500001. Mail id: rtat@clsecurities.com; Phone: 040-23203155 / 23202465.
- Shareholders holding shares in dematerialized mode are requested to register / update their email addresses with the relevant Depository Participants.
- Shareholders holding physical shares are requested to send necessary details like Folio No., name of shareholder, scanned copy of the share certificate (front and back), PAN (self-attested scanned copy of PAN card), AADHAR (self-attested scanned copy of Aadhar Card) by email to Company@RTAemail.id.
- Demat shareholders are requested to send Demat account details (CDSL-16 digit beneficiary ID or NSDL-16 digit DPID + CLID), name, client master or copy of Consolidated Account statement, PAN (self-attested scanned copy of PAN card), AADHAR (self-attested scanned copy of Aadhar Card) to Company@RTAemail.id.

Manner of Voting at the AGM :

Shareholders will have an opportunity to cast their vote remotely or during the AGM on the business set forth in the Notice of AGM through the electronic voting system. The manner of voting remotely or during the AGM for shareholders holding shares in dematerialized mode, physical mode and for shareholders who have not registered their email address will be provided in the Notice convening AGM.

The Register of Members shall be closed from Tuesday, the 29th day of June 2021 to Monday, the 5th day of July 2021 (both dates inclusive) ("Book Closure dates") for the purpose of ascertaining the eligible shareholders for participating in the AGM.

For registering the Bank Account details:

Name and Branch of the Bank; Bank Account Type; Bank Account Number; MICR Code; IFSC Code; and Scan copy of the cancelled cheque bearing all the above details for authentication

Shareholders may note that the Income Tax Act 1961 (Act), as amended by the Finance Act 2020, mandates that dividends paid or distributed by Company after April 01, 2021 for Rs. 5,000/- or more shall be taxable in the hands of shareholders and the Company is required to deduct tax at source (TDS) from dividend paid to shareholders in accordance with the provisions of the Act.

The prescribed rates of TDS for various categories and the procedure for declarations are as follows:

i) Resident Shareholder:

Particulars	TDS Rate
With PAN	10% or as may be notified by the Government of India
Without/Invalid PAN	20% or as may be notified by the Government of India
Submission of declaration in Form 15G or Form 15H	NIL

For the above purpose, the shareholders are requested to update their PAN with the Company/RTA (in case of shares held in physical mode) and depository participants (in case of shares held in demat mode) to get the benefit of Lower TDS rate and to enable the Company to provide the TDS Certificates to the shareholders

i) Non-Resident Shareholder:

TDS Rate @ 20% plus applicable surcharge and Cess (OR) applicable as per the Tax Treaty Rate under the Double Tax Avoidance Treaty (DTAA) between India and their country of residence (whichever is lower) are applicable, subject to the fulfillment of the following requirements:

The Non-resident shareholders are requested to provide the following documents to avail the tax treaty benefits by sending an email to rtat@clsecurities.com with subject line: (unit- VIMTA LABS LIMITED) on or before 28th June 2021 Declaration of "No Permanent Establishment" in India; Beneficial Ownership Declaration; Tax Residency Certificate (TRC) for FY 2021-22; Form 10F and Copy of Indian PAN (if available).

For Vimta Labs Limited
Sujani Vasireddi
Company Secretary
Place : Hyderabad, INDIA
Date : 23.05.2021
financialxp.express.in

Crompton
Crompton Greaves Consumer Electricals Limited
CIN : L31900MH2015PLC262254
Registered & Corporate Office: Tower 3, 1st Floor, East Wing, Equinox Business Park, LBS Marg, Kurla (West), Mumbai 400070, India
Tel.: +91-22-6167 8499 Fax: +91-22-6167 8383 E-mail: crompton.investorrelations@crompton.co.in Website: www.crompton.co.in

EXTRACT OF FINANCIAL RESULTS FOR THE QUARTER AND YEAR ENDED 31ST MARCH, 2021
(₹ crore)

Sr. No.	Particulars	CONSOLIDATED				STANDALONE					
		Quarter Ended		Year Ended		Quarter Ended		Year Ended			
		31.03.2021	31.12.2020	31.03.2020	31.03.2021	31.12.2020	31.03.2020	31.03.2021			
1	Total income from operations	1,542.65	1,368.06	1,038.30	4,879.26	4,579.31	1,535.60	1,343.00	1,029.97	4,825.58	4,570.84
2	Net profit for the period / year before tax	230.98	202.50	136.72	723.63	590.69	227.57	197.61	133.90	707.72	588.27
3	Net profit for the period / year after tax	249.08	151.09	102.10	616.65	496.39	246.52	147.43	99.81	604.74	494.70
4	Total comprehensive income for the period [comprising profit for the period / year (after tax) and other comprehensive income (after tax)]	252.89	150.55	99.50	618.84	494.24	250.33	146.89	97.21	606.93	492.55
5	Paid-up Equity Share Capital	125.54	125.48	125.46	125.54	125.46	125.54	125.48	125.46	125.54	125.46
6	Other equity				1,805.89	1,342.88				1,793.45	1,342.34
7	Earnings Per Share (of ₹ 2 each) (Not annualised)*										
	Basic	3.97*	2.41*	1.63*	9.83	7.92	3.93*	2.35*	1.59*	9.64	7.89
	Diluted	3.94*	2.39*	1.62*	9.75	7.85	3.90*	2.33*	1.58*	9.56	7.83

Notes:
1. The above is an extract of the detailed format of Quarter and Year end financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarter and Year end financial results are available on the Stock Exchanges websites (www.bseindia.com and www.nseindia.com) and also on the Company's website i.e. www.crompton.co.in.

For and on behalf of
Crompton Greaves Consumer Electricals Limited
Sd/-
Shantanu Khosla
Managing Director
DIN : 00059877

Place : Mumbai
Date : 21st May, 2021

XELPMOC DESIGN AND TECH LIMITED
CIN: L72200KA2015PLC082873
Registered Office: #17, 4th Floor, Agies Building, 1st 'A' Cross, 5th Block, Koramangala, Bengaluru - 560 034, Karnataka, India. Tel. No: 080 4370 8360; E-mail: vaishali.kondhbar@xelpmoc.in; Website: www.xelpmoc.in

STATEMENT OF STANDALONE AND CONSOLIDATED FINANCIAL RESULTS FOR THE QUARTER AND YEAR ENDED MARCH 31, 2021
(Rupees in '000's except per share data)

Sl. No.	Particulars	Standalone				Consolidated			
		Quarter ended		Year ended		Quarter ended		Year ended	
		March 31, 2021 (Unaudited)	March 31, 2020 (Unaudited)	March 31, 2021 (Audited)	March 31, 2020 (Audited)	March 31, 2021 (Unaudited)	March 31, 2020 (Unaudited)	March 31, 2021 (Audited)	March 31, 2020 (Audited)
1	Income from operations	35,391.62	32,593.22	140,489.02	81,113.29	35,391.62	32,593.22	140,489.02	81,113.29
2	Net Profit / (Loss) for the period (before Tax, Exceptional and/or Extraordinary items)	(2,883.35)	6,536.41	40,992.81	(20,711.15)	(2,374.69)	6,434.50	41,319.61	(21,133.80)
3	Net Profit / (Loss) for the period before tax (after Exceptional and/or Extraordinary items)	(2,883.35)	6,536.41	40,992.81	(20,711.15)	(2,374.69)	6,434.50	41,319.61	(21,133.80)
4	Net Profit / (Loss) for the period after tax (after Exceptional and/or Extraordinary items)	(2,056.92)	4,761.07	40,460.65	(21,308.74)	(1,548.26)	4,659.16	40,787.45	(21,731.39)
5	Total Comprehensive Income for the period [Comprising Profit for the period (after tax) and Other Comprehensive Income (after tax)]	22,716.29	61,830.37	132,499.05	42,406.59	23,224.95	61,528.46	132,825.85	41,983.94
6	Equity share capital	137,052.98	137,052.98	137,052.98	137,052.98	137,052.98	137,052.98	137,052.98	137,052.98
7	Reserves excluding revaluation reserves as per the balance sheet of the previous year			454,779.60	311,886.85			454,550.36	311,330.81
8	Earnings per share of (Rs. 10 each) **								
	a) Basic (Rs.)	(0.15)	0.35	2.95	(1.55)	(0.11)	0.34	2.98	(1.59)
	b) Diluted (Rs.)	(0.15)	0.35	2.94	(1.55)	(0.11)	0.34	2.97	(1.59)

**EPS is not annualized for the quarter ended March 31, 2021 and March 31, 2020.

Note:
1 The above is an extract of the detailed format of Quarter and Year ended 31st March 2021 Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) www.bseindia.com & www.nseindia.com and on the website of the Company www.xelpmoc.in under Investor Relation Section.
2 The above financial results have been reviewed by the Audit Committee and approved by the Board of Directors at their respective meetings held on May 21, 2021. These results have been subject to audit/Limited review carried out by Statutory auditors in terms of Regulation 33 of SEBI (Listing Obligations and Disclosure Requirements) Regulations 2015.

For and on behalf of the board of directors of
Xelpmoc Design and Tech Limited
Sd/-
Srinivas Koora
Whole Time Director and Chief Financial Officer
DIN: 07227584

Place: Hyderabad
Date: May 21, 2021

TVS SUNDARAM BRAKE LININGS LIMITED
CIN:L34300TN1974PLC006703
Regd Office: Padi, Chennai - 600 050, Tel:044-26257853; Fax: 044-26254770

AUDITED FINANCIAL RESULTS FOR THE QUARTER AND YEAR ENDED 31ST MARCH 2021
Amount in Rs. lacs

S. No.	Particulars	Quarter Ended		Year Ended	
		31.03.2021	31.03.2020	31.03.2021	31.03.2020
1	Total Income from				

